

ಬಂದರು ಮತ್ತು ಒಳನಾಡಿನ ನೀರು ಸಾರಿಗೆ ಇಲಾಖೆ Department of Ports and Inland Water Transport ಯಾಂತ್ರಿಕ ನೌಕಾಯಾನ ಹಡಗುಗಳ ನೋಂದಣಿ Registration of Mechanized Sailing Vessels


Step 1: Go to sevasindhu.karnataka.gov.in website and click on **Departments & Services**

The screenshot shows the homepage of the Seva Sindhu portal. The navigation bar includes 'HOME', 'ABOUT SEVA SINDHU', 'DEPARTMENTS & SERVICES' (circled in red), 'SERVICE CENTERS', 'GRAMA ONE', 'FAQ', 'DEPARTMENT CONTACT DETAILS', and 'CONTACT US'. Below the navigation bar, there are five main service categories: 'REVENUE DEPARTMENT', 'HEALTH DEPARTMENT', 'WOMEN AND CHILD', 'DEPARTMENT OF LABOUR', and 'POLICE DEPARTMENT'. At the bottom, there are six buttons: 'REGISTERED USERS LOGIN HERE', 'RAISE YOUR COMPLAINT', 'TRACK YOUR APPLICATION STATUS', 'NEW USERS REGISTER HERE', 'CATEGORY WISE SERVICES', and 'COVID RELATED SERVICES'.


Step 2: Click on **Ports and Inland Water Department** and select **Registration of Mechanised Sailing Vessels**. Alternatively, you can search for **Registration of Mechanised Sailing Vessels** in the **search option**.

The screenshot shows the 'DEPARTMENTS & SERVICES' page on the Seva Sindhu portal. The 'Ports and Inland Water Transport Department' is selected, and the 'Registration of Mechanised Sailing Vessels' option is circled in red. A search bar is visible at the top right of the page. The page lists various departments and services, including: Krishna Bhagya Jala Nigam Limited, Labour Department, Mangalore Electricity Supply Company Limited, Minor Irrigation Department, Minorities Welfare Department, North Western Karnataka Road Transport Corporation, Para Medical Board, Personnel and Administrative Reforms, Planning, Programme Monitoring & Statistics Department, PRE-UNIVERSITY BOARD, Public Works Department, Registrar of Cooperative Societies, Revenue Department, and Rural Development And Panchayath Raj Department.

Step 3 : Click on Apply online



Step 4: Enter the username, password/OTP, captcha and click on Log In button



Step 5: Select the Location Details and Enter the Application Form Details.

ಬಂದರು ಮತ್ತು ಒಳನಾಡಿನ ನೀರು ಸಾರಿಗೆ ಇಲಾಖೆ
Department of Ports and Inland Water Transport
ಯಾಂತ್ರಿಕ ನೌಕಾಯಾನ ಹಡಗುಗಳ ನೋಂದಣಿ
Registration of Mechanised Sailing Vessels

Location details/ಸ್ಥಳ ವಿವರಗಳು

Get your Address based on / ನಿಮ್ಮ ವಿಳಾಸವನ್ನು ಆಧರಿಸಿ ಪಡೆಯಿರಿ *

Current location/ಈಗಿನ ಸ್ಥಳ Map / ನಕ್ಷೆ Select your location / ನಿಮ್ಮ ಸ್ಥಳವನ್ನು ಆಯ್ಕೆಮಾಡಿ

Application Form

Owner name / ಮಾಲಕರ ಹೆಸರು * Nagesh N M

Occupation / ಉದ್ಯೋಗ * lyui

When was the vessel secured / ನೌಕೆಯನ್ನು ಎಲ್ಲಿಂದ ಪಡೆಯಲಾಗಿದೆ * yuiyui

Vessel Details / ನೌಕೆಯ ವಿವರ

When was the vessel secured / ನೌಕೆಯನ್ನು ಯಾವಾಗ ಪಡೆಯಲಾಗಿದೆ * 07/11/2019

How was the vessel secured / ನೌಕೆಯನ್ನು ಹೇಗೆ ಪಡೆಯಲಾಗಿದೆ * yui

Place of Build / ನಿರ್ಮಾಣ ಸ್ಥಳ * uyi

Step 6: Verify the details. If details are correct, enter captcha & Submit

District/ಜಿಲ್ಲೆ * ewr

Taluk/ತಾಲ್ಲೂಕು * ewr

Hobli/ಹೋಬಳಿ * ewr

Address & Pin Code/ವಿಳಾಸ ಮತ್ತು ಪಿನ್ ಕೋಡ್ * 562102

Declaration

I Agree *

I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.

Word verification

519653

Please enter the characters shown above

519653

Step 7: A fully filled form will be generated for user verification, If you have any corrections click on **Edit** option, Otherwise proceed to **Attach Annexures**.

The screenshot shows a web browser window with the URL <https://sevasindhukarnataka.gov.in/applyPageForm.do>. The page is titled "Location details/ಸ್ಥಳ ವಿವರಗಳು" and "Application Form". The application form fields are as follows:

Owner name / ಮಾಲಕರ ಹೆಸರು :	Nagesh N M
Occupation / ಉದ್ಯೋಗ :	lyui
When was the vessel secured / ನೌಕೆಯನ್ನು ಎಲ್ಲಿಂದ ಪಡೆಯಲಾಗಿದೆ :	yuiyui
When was the vessel secured / ನೌಕೆಯನ್ನು ಯಾವಾಗ ಪಡೆಯಲಾಗಿದೆ :	07/11/2019
How was the vessel secured / ನೌಕೆಯನ್ನು ಹೇಗೆ ಪಡೆಯಲಾಗಿದೆ :	yui
Place of Build / ನಿರ್ಮಾಣ ಸ್ಥಳ :	uyi
Year of Build / ನಿರ್ಮಾಣ ವರ್ಷ :	2012
Builder Name / ನಿರ್ಮಾಣ ಮಾಡಿದವರ ಹೆಸರು :	yuyu
Address of Builder / ನಿರ್ಮಾಣ ಮಾಡಿದವರ ವಿಳಾಸ :	uyi
Type of vessel / ನೌಕೆಯ ವಿಧ :	Open
Description of Engine / ಎಂಜಿನ್ ವಿವರಣೆ :	yuy
Type of Engine / ಎಂಜಿನ್ ವಿಧ :	uyyu
Manufacturer Name / ತಯಾರಕರ ಹೆಸರು :	yu
Horse Power (B.H.P.) / ಅಶ್ವ ಶಕ್ತಿ (ಬಿ.ಹೆಚ್.ಪಿ.) :	2
Speed in full loaded condition / ಪೂರ್ಣ ತುಂಬಿರುವಾಗ ವೇಗದ ಸ್ಥಿತಿ :	4

Step 8 : Click on **Attach Annexures**

The screenshot shows the same web browser window with the URL <https://sevasindhukarnataka.gov.in/applyPageForm.do>. The page is titled "State/ರಾಜ್ಯ" and "Declaration". The state details are as follows:

State/ರಾಜ್ಯ :	Karnataka
Type/ಮಾದರಿ :	wrew
District/ಜಿಲ್ಲೆ :	ewr
Taluk/ತಾಲ್ಲೂಕು :	ewr
Hobli/ಹೋಬಳಿ :	ewr
Address & Pin Code/ವಿಳಾಸ ಮತ್ತು ಪಿನ್ ಕೋಡ್ :	562102

The Declaration section contains the following text:

I hereby declare that the particulars furnished in this form are true to the best of my knowledge/ಈ ಅರ್ಜಿಯಲ್ಲಿ ನಾನು ಒದಗಿಸಿರುವ ಎಲ್ಲಾ ವಿವರಗಳು ಸತ್ಯವಾಗಿರುತ್ತವೆ ಎಂದು ಘೋಷಿಸುತ್ತೇನೆ.

I Agree : Yes

The Additional Details section contains the following text:

Apply to the Office Port Office(Port Offices- Mangalore)

Draft Reference No : Draft_PI001S/2022/00004

05/11/2022 10:59:06 IST <http://sevasindhukarnataka.gov.in>

At the bottom of the page, there are four buttons: "Attach Annexure" (highlighted with a red circle), "Edit", "Cancel", and "Click here to initiate new application".

Step 9: Attach the annexures and click on Save Annexures

The screenshot shows the 'editViewAnnexure.do' page with the following details:

Document Name	Document Format	File Name	Action
Ownership Proof	Document Format	sample.pdf	Scan
List of Life Savings equipment	Document Format	sample.pdf	Scan
Competant Crew	Document Format	sample.pdf	Scan
List of fire fighting equipments	Document Format	sample.pdf	Scan
List of Navigation Light	Document Format	sample.pdf	Scan
Hypothecation Entry form	Document Format	sample.pdf	Scan
BharatKosh Fee Payment Challan copy	Document Format	sample.pdf	Scan

At the bottom of the page, the **Save Annexure** button is highlighted with a red circle, along with **Cancel** and **Back** buttons.

Step 10 :Saved annexures will be displayed and click on eSign and Submit to proceed.

The screenshot shows the 'editSaveAnnexure.do' page with the following details:

Annexure List

1) Builder Certificate	Builder Certificate
2) Survey Certificate	Survival Certificate
3) Vessel Insurance	Vessel Insurance
4) Address Proof	Ration Card
5) Ownership Proof	Ownership Proof
6) List of Life Savings equipment	List of Life Savings equipments
7) Competant Crew	Competant Crew
8) List of fire fighting equipments	List of fire fighting equipments
9) List of Navigation Light	List of Navigation Light
10) Hypothecation Entry form	Hypothecation Entry form
11) BharatKosh Fee Payment Challan copy	BharatKosh Fee Payment Challan copy
12) Predefined Template	Declaration of ownership


Additional Details

Apply to the Office: Port Office(Port Offices- Mangalore)


Draft Reference No : PI001S22000004

At the bottom of the page, the **eSign and Submit** button is highlighted with a red circle, along with a **Cancel** button.


Step 11: Click on I agree with above user consent and eSign terms and conditions and Select authentication type to continue and Click on **OTP**



Step 12: Enter Aadhaar Number and click on Send OTP



Step 13 : Enter OTP and click on Verify OTP



Step 14: After **Submit** is successful , Acknowledgement will be generated. Acknowledgement consists of applicant details, application details.

